

## PART-A

ಭಾಗ - ಎ

(40×1=40)

Note: Answer All Questions. Each Question carries 1 Mark.

ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ. ಪ್ರತಿ ಪ್ರಶ್ನೆಗೆ 1 ಅಂಕ.

1. The concept of 'Sanskritization' was given by \_\_\_\_\_
- A) M. N. Srinivas B) G. S. Ghurye  
C) A. R. Desai D) Iravathi Karve
- 'ಸಂಸ್ಕೃತಾನುಕರಣ' ಪರಿಕಲ್ಪನೆಯನ್ನು ನೀಡಿದವರು \_\_\_\_\_
- A) ಎಂ.ಎನ್. ಶ್ರೀನಿವಾಸ B) ಜಿ.ಎಸ್. ಘುರ್ಯೆ  
C) ಎ.ಆರ್. ದೇಸಾಯಿ D) ಇರಾವತಿ ಕರ್ವೆ

2. \_\_\_\_\_ has the all time, record of receiving highest rainfall in India and is called the wettest place on earth.

- A) Meghalaya B) Chirapunji  
C) Agumbe D) Thirthalli

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ದಾಖಲೆ ಹೊಂದಿರುವ ಹಾಗೂ ಭೂಮಿಯಲ್ಲಿ ತೇವಾಂಶದ ಪ್ರದೇಶವೆಂದು ಕರೆಯುವುದು \_\_\_\_\_

- A) ಮೇಘಾಲಯ B) ಚಿರಾಪುಂಜಿ  
C) ಆಗುಂಬೆ D) ತೀರ್ಥಹಳ್ಳಿ

3. Dharmashastras are called \_\_\_\_\_

- A) Shruthis B) Smrithis  
C) Vedas D) Upanishads

ಧರ್ಮಶಾಸ್ತ್ರಗಳನ್ನು \_\_\_\_\_ ಎನ್ನುತ್ತಾರೆ.

- A) ಶ್ರುತಿಗಳು B) ಸ್ಮೃತಿಗಳು  
C) ವೇದಗಳು D) ಉಪನಿಷತ್‌ಗಳು

4. The followers of Zoroastrianism are known as \_\_\_\_\_

- A) Sikhs B) Parsis  
C) Sindhis D) Jains

ಜೊರಾಸ್ತ್ರಿಯನ್ ಧರ್ಮದ ಅನುಯಾಯಿಗಳನ್ನು \_\_\_\_\_ ಎನ್ನುತ್ತಾರೆ.

- A) ಸಿಖ್ಖರು B) ಪಾರ್ಸಿಗಳು  
C) ಸಿಂಧಿಗಳು D) ಜೈನರು

5. Racial diversity is characterized by \_\_\_\_\_

- A) Religious differences B) Socio economic differences  
C) Linguistic differences D) Biological differences

ಜನಾಂಗೀಯ ವೈವಿಧ್ಯತೆಯು \_\_\_\_\_ ಲಕ್ಷಣವನ್ನು ಹೊಂದಿದೆ.

- A) ಧಾರ್ಮಿಕ ವ್ಯತ್ಯಾಸಗಳು B) ಸಾಮಾಜಿಕ-ಆರ್ಥಿಕ ವ್ಯತ್ಯಾಸಗಳು  
C) ಭಾಷಾ ವ್ಯತ್ಯಾಸಗಳು D) ಜೈವಿಕ ವ್ಯತ್ಯಾಸಗಳು

(Set - B)

[P.T.O.]



(4)

90022

6. Family is a \_\_\_\_\_ group.

A) Primary

C) Tertiary

ಕುಟುಂಬವು \_\_\_\_\_ ಸಮೂಹವಾಗಿದೆ.

A) ಪ್ರಾಥಮಿಕ

C) ತೃತೀಯ

B) Secondary

D) None of these

B) ಮಾಧ್ಯಮಿಕ

D) ಯಾವುದೂ ಅಲ್ಲ

7. \_\_\_\_\_ coined the term 'scheduled castes'.

A) Indian Constitution

C) Backward Classes Commission

'ಪರಿಶಿಷ್ಟ ಜಾತಿಗಳು' ಶಬ್ದವನ್ನು ನೀಡಿದವರು \_\_\_\_\_

A) ಭಾರತದ ಸಂವಿಧಾನ

C) ಹಿಂದುಳಿದ ವರ್ಗಗಳ ಆಯೋಗ

B) Siman Commission

D) Indian National Congress

B) ಸೈಮನ್ ಕಮಿಷನ್

D) ಭಾರತದ ರಾಷ್ಟ್ರೀಯ ಕಾಂಗ್ರೆಸ್

8. \_\_\_\_\_ is the characteristic of village community.

A) Predominance of Primary Relations

C) Common lifestyle

ಗ್ರಾಮ ಸಮುದಾಯದ ಲಕ್ಷಣ \_\_\_\_\_

A) ಪ್ರಾಥಮಿಕ ಸಂಬಂಧಗಳ ಪ್ರಾಧಾನ್ಯತೆ

C) ಸಾಮಾನ್ಯ ಜೀವನ ಶೈಲಿ

B) Presence of homogeneity

D) All the above

B) ಏಕರೂಪತೆಯ ಉಪಸ್ಥಿತಿ

D) ಎಲ್ಲವೂ

9. Indian village community was called 'Little Republics' by \_\_\_\_\_

A) M. N. Srinivas

C) G. S. Ghurye

ಭಾರತದ ಗ್ರಾಮ ಸಮುದಾಯಗಳನ್ನು 'ಪುಟ್ಟ ಗಣರಾಜ್ಯಗಳು' ಎಂದು ಕರೆದವರು \_\_\_\_\_

A) ಎಂ.ಎನ್. ಶ್ರೀನಿವಾಸ್

C) ಜಿ.ಎಸ್. ಘುರ್ಯೆ

B) A. R. Desai

D) Charles Metcalfe

B) ಎ.ಆರ್. ದೇಸಾಯಿ

D) ಚಾರ್ಲ್ಸ್ ಮೆಟ್ಕಾಲ್ಫ್

10. Sexual harassment of women at workplace (Prevention, Prohibition and Redresal) Act 2013 was based on \_\_\_\_\_ guidelines.

A) Vishaka

C) Kali

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2013 \_\_\_\_\_ ಮಾರ್ಗಸೂಚಿಯನ್ನು ಆಧರಿಸಿದೆ.

A) ವಿಶಾಖಾ

C) ಕಾಲಿ

B) Jagori

D) None of the above

B) ಜಾಗೋರಿ

D) ಯಾವುದೂ ಅಲ್ಲ

(Set - B)

11. Indian Society is \_\_\_\_\_ in nature.  
 A) Single ethnic group  
 B) Single religious group  
 C) Pluralistic  
 D) None of the above
- ಭಾರತೀಯ ಸಮಾಜವು \_\_\_\_\_ ಸ್ವಭಾವವನ್ನು ಹೊಂದಿದೆ.  
 A) ಏಕ ಜನಾಂಗೀಯ ಗುಂಪು  
 B) ಏಕ ಧಾರ್ಮಿಕ ಗುಂಪು  
 C) ಬಹುತ್ವ/ಬಹುರೂಪ  
 D) ಯಾವುದೂ ಅಲ್ಲ
12. Scheduled Tribes are the \_\_\_\_\_ of this land.  
 A) Aborigines  
 B) Migrants  
 C) Upper castes  
 D) Urban residents
- ಪರಿಶಿಷ್ಟ ಪಂಗಡಗಳು ಈ ನೆಲದ \_\_\_\_\_ ಆಗಿದ್ದಾರೆ.  
 A) ಮೂಲನಿವಾಸಿಗಳು  
 B) ವಲಸಿಗರು  
 C) ಮೇಲ್ಜಾತಿಯವರು  
 D) ನಗರ ವಾಸಿಗಳು
13. The great leader \_\_\_\_\_ fought for women's voting rights in India.  
 A) Jawaharlal Nehru  
 B) Mahatma Gandhi  
 C) Dr. B. R. Ambedkar  
 D) Raja Ram Mohan Roy
- ಮಹಾನ್ ನಾಯಕರಾದ \_\_\_\_\_ ರವರು ಭಾರತದಲ್ಲಿ ಮಹಿಳೆಯರ ಮತದಾನದ ಹಕ್ಕಿಗಾಗಿ ಹೋರಾಟ ಮಾಡಿದರು.  
 A) ಜವಾಹರ್‌ಲಾಲ್ ನೆಹರೂ  
 B) ಮಹಾತ್ಮ ಗಾಂಧಿ  
 C) ಡಾ. ಬಿ.ಆರ್. ಅಂಬೇಡ್ಕರ್  
 D) ರಾಜಾರಾಂ ಮೋಹನ್ ರಾಯ್
14. \_\_\_\_\_ committee was appointed to study the regional disparity in Karnataka.  
 A) Chinnappa Reddy  
 B) Bisilaiah  
 C) Mudaliar  
 D) D. M. Nanjundappa
- \_\_\_\_\_ ಸಮಿತಿಯನ್ನು ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಅಧ್ಯಯನ ಮಾಡಲು ನೇಮಿಸಲಾಯಿತು.  
 A) ಚಿನ್ನಪ್ಪರೆಡ್ಡಿ  
 B) ಬಿಸಿಲಯ್ಯ  
 C) ಮುದಲಿಯಾರ್  
 D) ಡಿ.ಎಂ. ನಂಜುಂಡಪ್ಪ
15. W. G. Sumner coined the term 'Ethnocentrism' in his book \_\_\_\_\_.  
 A) Das Capital  
 B) Folkways  
 C) Pathways  
 D) Orientalism
- ಡಬ್ಲ್ಯೂ.ಜಿ. ಸಮ್ಮರ್ ರವರು 'ಸ್ವಕುಲಾಭಿಮಾನ' ಪದವನ್ನು ತಮ್ಮ \_\_\_\_\_ ಗ್ರಂಥದಲ್ಲಿ ಬಳಸಿದ್ದಾರೆ.  
 A) ದಾಸ್ ಕ್ಯಾಪಿಟಲ್  
 B) ಫೋಕ್‌ವೇಸ್  
 C) ಪಾಥ್‌ವೇಸ್  
 D) ಓರಿಯೆಂಟಲಿಸಂ



16. Thar desert is located in \_\_\_\_\_ state.

A) Karnataka

B) Delhi

C) Orissa

D) Rajasthan

ಥಾರ್ ಮರುಭೂಮಿಯು \_\_\_\_\_ ರಾಜ್ಯದಲ್ಲಿದೆ.

A) ಕರ್ನಾಟಕ

B) ದೆಹಲಿ

C) ಒರಿಸ್ಸ

D) ರಾಜಸ್ಥಾನ್

17. Marriage within the caste is called \_\_\_\_\_.

A) Endogamy

B) Exogamy

C) Polygamy

D) Monogamy

ಒಂದೇ ಜಾತಿಯೊಳಗೆ ನಡೆಯುವ ವಿವಾಹವನ್ನು \_\_\_\_\_ ಎನ್ನುತ್ತಾರೆ.

A) ಒಳಪಂಗಡ ವಿವಾಹ

B) ಹೊರಪಂಗಡ ವಿವಾಹ

C) ಬಹುಪತ್ನಿತ್ವ

D) ಏಕಪತ್ನಿತ್ವ

18. Soliga tribe is found in \_\_\_\_\_ state.

A) Orissa

B) Uttar Pradesh

C) Karnataka

D) Maharastra

ಸೋಲಿಗ ಬುಡಕಟ್ಟು \_\_\_\_\_ ರಾಜ್ಯದಲ್ಲಿ ಕಂಡುಬರುತ್ತದೆ.

A) ಒರಿಸ್ಸ

B) ಉತ್ತರ ಪ್ರದೇಶ

C) ಕರ್ನಾಟಕ

D) ಮಹಾರಾಷ್ಟ್ರ

19. The namboodari joint family is called \_\_\_\_\_.

A) Khasi

B) Illom

C) Tarawad

D) Garo

ನಂಬೂದರಿ ಅವಿಭಕ್ತ ಕುಟುಂಬವನ್ನು \_\_\_\_\_ ಎನ್ನುತ್ತಾರೆ.

A) ಖಾಸಿ

B) ಇಲ್ಲಂ

C) ತರವಾಡ್

D) ಗಾರೋ

20. \_\_\_\_\_ is the highest peak in the world.

A) K2

B) Gourishankara

C) Dhawalagiri

D) Mount Everest

\_\_\_\_\_ ವಿಶ್ವದ ಅತಿ ಎತ್ತರದ ಶಿಖರವಾಗಿದೆ.

A) K2

B) ಗೌರಿಶಂಕರ

C) ಧವಳಗಿರಿ

D) ಮೌಂಟ್ ಎವರೆಸ್ಟ್

21. The oldest religion in the world is \_\_\_\_\_.

A) Hinduism

B) Islam

C) Christianity

D) Sikhism

ಪ್ರಪಂಚದ ಅತಿ ಪುರಾತನ ಧರ್ಮ \_\_\_\_\_.

A) ಹಿಂದೂ ಧರ್ಮ

B) ಇಸ್ಲಾಂ ಧರ್ಮ

C) ಕ್ರೈಸ್ತಧರ್ಮ

D) ಸಿಖ್ ಧರ್ಮ

22. The Union Government appoints a commissioner for scheduled castes and scheduled tribes under \_\_\_\_\_.

A) Article 316

C) Article 328

B) Article 319

D) Article 338

ಕೇಂದ್ರ ಸರ್ಕಾರವು ಹಿಂದುಳಿದ ಜಾತಿ ಮತ್ತು ಹಿಂದುಳಿದ ವರ್ಗಗಳ ಆಯೋಗಕ್ಕೆ ಆಯುಕ್ತರನ್ನು \_\_\_\_\_ ರ ಅಡಿಯಲ್ಲಿ ನೇಮಿಸುತ್ತದೆ.

A) ವಿಧಿ 316

C) ವಿಧಿ 328

B) ವಿಧಿ 319

D) ವಿಧಿ 338

23. 'Tribal Panchasheela' policy was advocated by \_\_\_\_\_.

A) Gandhi

C) Vivekananda

B) Nehru

D) Ambedkar

ಬುಡಕಟ್ಟು ಜನಾಂಗದ 'ಪಂಚಶೀಲ' ಯೋಜನೆಯನ್ನು ಪ್ರತಿಪಾದಿಸಿದವರು \_\_\_\_\_.

A) ಗಾಂಧಿ

C) ವಿವೇಕಾನಂದ

B) ನೆಹರು

D) ಅಂಬೇಡ್ಕರ್

24. Belief in single god is known as \_\_\_\_\_.

A) Atheism

C) Monotheism

B) Polytheism

D) Fetishism

ಒಬ್ಬನೇ ದೇವರಲ್ಲಿ ನಂಬಿಕೆಯಿಡುವುದನ್ನು \_\_\_\_\_ ಎನ್ನುತ್ತಾರೆ.

A) ನಾಸ್ತಿಕವಾದ

C) ಏಕದೇವತಾರಾಧನೆ

B) ಬಹುದೇವತಾರಾಧನೆ

D) ವಿಗ್ರಹಾರಾಧನೆ

25. Dharma, Artha, Kama and Moksha are called \_\_\_\_\_.

A) Purusharthas

C) Samskaras

B) Ashramas

D) Shasthras

ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು \_\_\_\_\_ ಎನ್ನುತ್ತಾರೆ.

A) ಪುರುಷಾರ್ಥಗಳು

C) ಸಂಸ್ಕಾರಗಳು

B) ಆಶ್ರಮಗಳು

D) ಶಾಸ್ತ್ರಗಳು

26. Kannada language belongs to \_\_\_\_\_ language family.

A) Aryan

C) Indo-European

B) Dravidian

D) Sino-Tibetan

ಕನ್ನಡ ಭಾಷೆಯು \_\_\_\_\_ ಭಾಷಾ ಕುಟುಂಬಕ್ಕೆ ಸೇರಿದೆ.

A) ಆರ್ಯ

C) ಇಂಡೋ-ಏರೋಪ್ಯ

B) ದ್ರಾವಿಡ

D) ಸೈನೋ-ಟಿಬೆಟ್



27. The two divisions in Jainism are \_\_\_\_\_

- |                        |                             |
|------------------------|-----------------------------|
| A) Shiyas & Sunnis     | B) Catholics & Protestants  |
| C) Hinayana & Mahayana | D) Shwethambara & Digambara |

ಜೈನ ಧರ್ಮದಲ್ಲಿ ಎರಡು ವಿಭಾಗಗಳೆಂದರೆ \_\_\_\_\_

- |                         |                                       |
|-------------------------|---------------------------------------|
| A) ಶಿಯಾ ಮತ್ತು ಸುನ್ನಿಗಳು | B) ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್‌ಗಳು |
| C) ಹೀನಯಾನ ಮತ್ತು ಮಹಾಯಾನ  | D) ಶ್ವೇತಾಂಬರ ಮತ್ತು ದಿಗಂಬರ             |

28. 'Kachcha food' is Made of \_\_\_\_\_

- |           |         |
|-----------|---------|
| A) Butter | B) Ghee |
| C) Water  | D) Milk |

'ಕಚ್ಚಾ ಆಹಾರ'ವನ್ನು \_\_\_\_\_ ನಿಂದ ತಯಾರಿಸಲಾಗುತ್ತದೆ.

- |           |          |
|-----------|----------|
| A) ಬೆಣ್ಣೆ | B) ತುಪ್ಪ |
| C) ನೀರು   | D) ಹಾಲು  |

29. Scheduled castes were called 'Harijans' by \_\_\_\_\_

- |                     |                     |
|---------------------|---------------------|
| A) Jawaharlal Nehru | B) G. S. Ghurye     |
| C) A. R. Desai      | D) Mahatma Gandhiji |

ಪರಿಶಿಷ್ಟ ಜಾತಿಗಳನ್ನು 'ಹರಿಜನರು' ಎಂದು ಕರೆದವರು \_\_\_\_\_

- |                      |                   |
|----------------------|-------------------|
| A) ಜವಾಹರ್‌ಲಾಲ್ ನೆಹರು | B) ಜಿ.ಎಸ್. ಗುರ್ಯೆ |
| C) ಎ.ಆರ್.ದೇಸಾಯಿ      | D) ಮಹಾತ್ಮ ಗಾಂಧೀಜಿ |

30. India is called \_\_\_\_\_ as it has both land and water borders.

- |                 |                  |
|-----------------|------------------|
| A) Subcontinent | B) Peninsula     |
| C) Bharatha     | D) None of these |

ಭಾರತವು ನೆಲ ಮತ್ತು ನೀರಿನ ಗಡಿಗಳನ್ನು ಹೊಂದಿರುವುದರಿಂದ ಇದನ್ನು \_\_\_\_\_ ಎನ್ನುತ್ತಾರೆ.

- |          |                 |
|----------|-----------------|
| A) ಉಪಖಂಡ | B) ಪರ್ಯಾಯ ದ್ವೀಪ |
| C) ಭಾರತ  | D) ಯಾವುದೂ ಅಲ್ಲ  |

31. The birthplace of river Ganga is called \_\_\_\_\_

- |              |              |
|--------------|--------------|
| A) Gangotri  | B) Yamunotri |
| C) Kedarnath | D) Haridwar  |

ಗಂಗಾನದಿಯ ಉಗಮಸ್ಥಾನ \_\_\_\_\_

- |             |              |
|-------------|--------------|
| A) ಗಂಗೋತ್ರಿ | B) ಯಮುನೋತ್ರಿ |
| C) ಕೇದಾರನಾಥ | D) ಹರಿದ್ವಾರ  |



32. Family is derived from the latin word \_\_\_\_\_  
 A) Famile B) Famulus  
 C) Famuli D) Fimili  
 ಫ್ಯಾಮಿಲಿ ಪದವನ್ನು ಲ್ಯಾಟೀನ್ ಭಾಷೆಯ \_\_\_\_\_ ಪದದಿಂದ ಪಡೆಯಲಾಗಿದೆ.  
 A) ಫ್ಯಾಮಿಲಿ B) ಫ್ಯಾಮುಲಸ್  
 C) ಫ್ಯಾಮುಲೈ D) ಫಿಮಿಲಿ

33. The southernmost tip of India is \_\_\_\_\_  
 A) St. Mary's Island B) Indira Point  
 C) Kanyakumari D) Lakshadweep  
 ಭಾರತದ ದಕ್ಷಿಣದ ತುದಿ \_\_\_\_\_  
 A) ಸೇಂಟ್ ಮೇರಿ ದ್ವೀಪ B) ಇಂದಿರಾ ಪಾಯಿಂಟ್  
 C) ಕನ್ಯಾಕುಮಾರಿ D) ಲಕ್ಷದ್ವೀಪ

34. \_\_\_\_\_ is the fourth pillar of democracy.  
 A) Legislative B) Executive  
 C) Judiciary D) Mass Media  
 \_\_\_\_\_ ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ.  
 A) ಶಾಸಕಾಂಗ B) ಕಾರ್ಯಾಂಗ  
 C) ನ್ಯಾಯಾಂಗ D) ಸಮೂಹ ಮಾಧ್ಯಮ

35. Caste is determined by \_\_\_\_\_  
 A) Language B) Birth  
 C) Region D) Colour  
 ಜಾತಿಯನ್ನು \_\_\_\_\_ ನಿಂದ ನಿರ್ಧರಿಸಲಾಗುತ್ತದೆ.  
 A) ಭಾಷೆ B) ಹುಟ್ಟು  
 C) ಪ್ರದೇಶ D) ಬಣ್ಣ

36. Untouchability is abolished under Article \_\_\_\_\_  
 A) 15 B) 17  
 C) 22 D) 28  
 ಅಸ್ಪೃಶ್ಯತೆಯನ್ನು ಕಲಮು/ವಿಧಿ \_\_\_\_\_ ರ ಅಡಿಯಲ್ಲಿ ನಿಷೇಧಿಸಲಾಗಿದೆ.  
 A) 15 B) 17  
 C) 22 D) 28



37. International Women's Day is celebrated on \_\_\_\_\_

- |                           |                           |
|---------------------------|---------------------------|
| A) 8 <sup>th</sup> March  | B) 15 <sup>th</sup> March |
| C) 10 <sup>th</sup> April | D) 15 <sup>th</sup> May   |

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು \_\_\_\_\_ ರಂದು ಆಚರಿಸಲಾಗುತ್ತದೆ.

- |                             |                            |
|-----------------------------|----------------------------|
| A) ಮಾರ್ಚ್ 8 <sup>th</sup>   | B) ಮಾರ್ಚ್ 15 <sup>th</sup> |
| C) ಏಪ್ರಿಲ್ 10 <sup>th</sup> | D) ಮೇ 15 <sup>th</sup>     |

38. Globalization poses threat for \_\_\_\_\_

- |                   |                   |
|-------------------|-------------------|
| A) Rural poor     | B) Large producer |
| C) Small producer | D) None of these  |

ಜಾಗತೀಕರಣವು \_\_\_\_\_ ಗೆ ಸವಾಲನ್ನೊಡ್ಡುತ್ತದೆ.

- |                   |                    |
|-------------------|--------------------|
| A) ಗ್ರಾಮೀಣ ಬಡವರು  | B) ದೊಡ್ಡ ಉತ್ಪಾದಕರು |
| C) ಸಣ್ಣ ಉತ್ಪಾದಕರು | D) ಯಾವುದೂ ಅಲ್ಲ     |

39. NCLP - Expand

- |                                 |                                  |
|---------------------------------|----------------------------------|
| A) New children learning policy | B) National child labour project |
| C) National child life policy   | D) New common liberal policy     |

NCLP - ವಿಸ್ತರಿಸಿ.

- |                              |                                 |
|------------------------------|---------------------------------|
| A) ಹೊಸ ಮಕ್ಕಳ ಕಲಿಕೆಯ ನೀತಿ     | B) ರಾಷ್ಟ್ರೀಯ ಬಾಲ ಕಾರ್ಮಿಕರ ಯೋಜನೆ |
| C) ರಾಷ್ಟ್ರೀಯ ಮಕ್ಕಳ ಜೀವನ ನೀತಿ | D) ಹೊಸ ಸಾಮಾನ್ಯ ಉದಾರ ನೀತಿ        |

40. Article \_\_\_\_\_ of the constitution states, 'All are equal before law'.

- |       |       |
|-------|-------|
| A) 15 | B) 16 |
| C) 18 | D) 14 |

ಸಂವಿಧಾನದ \_\_\_\_\_ ವಿಧಿಯು 'ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ತಿಳಿಸುತ್ತದೆ.

- |       |       |
|-------|-------|
| A) 15 | B) 16 |
| C) 18 | D) 14 |



(11)

PART-B

ಭಾಗ - ಬಿ

(15x2=30)

Note: Answer all the questions, Each question carries two marks.  
ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು.

41. Expand LPG

- A) Literature, Population, Government
- B) Liberalization, Patriotism, Governance
- C) Liberalization, Privatization, Globalization
- D) None of these

LPG - ವಿಸ್ತರಿಸಿ.

- A) ಲಿಟರೇಚರ್, ಪಾಪುಲೇಷನ್, ಗವರ್ನಮೆಂಟ್
- B) ಲಿಬರಲೈಜೇಷನ್, ಪೇಟ್ರಿಯಾಟಿಸಂ, ಗವರ್ನೆನ್ಸ್
- C) ಲಿಬರಲೈಜೇಷನ್, ಪ್ರೈವೇಟೈಜೇಷನ್, ಗ್ಲೋಬಲೈಜೇಷನ್
- D) ಯಾವುದೂ ಅಲ್ಲ

42. Weaker Sections include \_\_\_\_\_.

- A) SC, ST, OBC and Religious Minorities
- B) SC and ST only
- C) Religious Minorities and Linguistic Minorities
- D) OBC only

ದುರ್ಬಲ ವರ್ಗಗಳೆಂದರೆ \_\_\_\_\_

- A) ಎಸ್.ಸಿ, ಎಸ್.ಟಿ., ಒ.ಬಿ.ಸಿ. ಮತ್ತು ಧಾರ್ಮಿಕ ಅಲ್ಪಸಂಖ್ಯಾತರು
- B) ಎಸ್.ಸಿ. ಮತ್ತು ಎಸ್.ಟಿ. ಮಾತ್ರ
- C) ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರು
- D) ಒ.ಬಿ.ಸಿ. ಮಾತ್ರ

43. Match the following:

- 1) Face Book
- 2) Deccan Herald
- 3) Big Boss
- 4) Television

- A) Electronic Media +
- B) Social Media +
- C) Print Media +
- D) Reality Show +

Codes :

- A) 1 - A, 2 - B, 3 - C, 4 - D
- C) 1 - C, 2 - D, 3 - A, 4 - B

- B) 1 - B, 2 - C, 3 - D, 4 - A
- D) 1 - D, 2 - A, 3 - B, 4 - C

ಹೊಂದಿಸಿ ಬರೆಯಿರಿ :

- 1) ಫೇಸ್ ಬುಕ್
- 2) ಡೆಕ್ಕನ್ ಹೆರಾಲ್ಡ್
- 3) ಬಿಗ್ ಬಾಸ್
- 4) ದೂರದರ್ಶನ

- A) ವಿದ್ಯುನ್ಮಾನ ಮಾಧ್ಯಮ
- B) ಸಾಮಾಜಿಕ ಮಾಧ್ಯಮ
- C) ಮುದ್ರಣ ಮಾಧ್ಯಮ
- D) ರಿಯಾಲಿಟಿ ಶೋ

ಸಂಕೇತಗಳು :

- A) 1 - A, 2 - B, 3 - C, 4 - D
- C) 1 - C, 2 - D, 3 - A, 4 - B

- B) 1 - B, 2 - C, 3 - D, 4 - A
- D) 1 - D, 2 - A, 3 - B, 4 - C



44. Match the following:

- 1) Kurumbas
- 2) Soligas
- 3) Nagas
- 4) Jaravas

Codes :

- A) 1 - A, 2 - B, 3 - C, 4 - D
- C) 1 - C, 2 - D, 3 - A, 4 - B

ಹೊಂದಿಸಿ ಬರೆಯಿರಿ :

- 1) ಕುರುಂಬರು
- 2) ಸೋಲಿಗರು
- 3) ನಾಗ
- 4) ಜಾರವರು

ಸಂಕೇತಗಳು :

- A) 1 - A, 2 - B, 3 - C, 4 - D
- C) 1 - C, 2 - D, 3 - A, 4 - B

45. NRHM - Expand

- A) National Rural Health Mission
- B) National River Highway Mission
- C) National Rural Housing Mission
- D) National Rural Health Management

NRHM - ವಿಸ್ತರಿಸಿ

- A) ನ್ಯಾಷನಲ್ ರೂರಲ್ ಹೆಲ್ತ್ ಮಿಷನ್
- C) ನ್ಯಾಷನಲ್ ರೂರಲ್ ಹೌಸಿಂಗ್ ಮಿಷನ್

- A) Nagaland
- B) Andaman & Nicobar Islands
- C) Karnataka
- D) Kerala

- B) 1 - B, 2 - C, 3 - D, 4 - A
- D) 1 - D, 2 - C, 3 - A, 4 - B

- A) ನಾಗಾಲ್ಯಾಂಡ್
- B) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
- C) ಕರ್ನಾಟಕ
- D) ಕೇರಳ

- B) 1 - B, 2 - C, 3 - D, 4 - A
- D) 1 - D, 2 - C, 3 - A, 4 - B

46. Match the following:

- 1) Sanskritization
- 2) Globalization
- 3) Ethnocentrism
- 4) McDonaldization

- A) 1 - A, 2 - B, 3 - C, 4 - D
- C) 1 - C, 2 - D, 3 - A, 4 - B

ಹೊಂದಿಸಿ ಬರೆಯಿರಿ :

- 1) ಸಂಸ್ಕೃತಾನುಕರಣ
- 2) ಜಾಗತೀಕರಣ
- 3) ಕುಲಕೇಂದ್ರಿತವಾದ
- 4) ಮ್ಯಾಕ್‌ಡೊನಾಲ್ಡ್ಸ್‌ಜೇಷನ್

- A) 1 - A, 2 - B, 3 - C, 4 - D
- C) 1 - C, 2 - D, 3 - A, 4 - B

- A) W. G. Sumner
- B) Theodore Levitt
- C) M. N. Srinivas
- D) George Ritzer

- B) 1 - B, 2 - C, 3 - D, 4 - A
- D) 1 - D, 2 - A, 3 - B, 4 - C

- A) ಡಬ್ಲ್ಯೂ.ಜಿ. ಸಮ್ಮರ್
- B) ಥಿಯೋಡರ್ ಲೆವಿಟ್
- C) ಎಂ.ಎನ್. ಶ್ರೀನಿವಾಸ
- D) ಜಾರ್ಜ್ ರಿಟರ್

- B) 1 - B, 2 - C, 3 - D, 4 - A
- D) 1 - D, 2 - A, 3 - B, 4 - C



(13)

47. Match the following:

1) Kerala

2) Punjab

3) Rajasthan

4) Karnataka

A) 1 - A, 2 - B, 3 - C, 4 - D

C) 1 - C, 2 - D, 3 - A, 4 - B

ಹೊಂದಿಸಿ ಬರೆಯಿರಿ :

1) ಕೇರಳ

2) ಪಂಜಾಬ್

3) ರಾಜಸ್ಥಾನ

4) ಕರ್ನಾಟಕ

A) 1 - A, 2 - B, 3 - C, 4 - D

C) 1 - C, 2 - D, 3 - A, 4 - B

A) Sankrathi

B) Onam

C) Lohri

D) Terj

B) 1 - B, 2 - C, 3 - D, 4 - A

D) 1 - D, 2 - A, 3 - C, 4 - B

A) ಸಂಕ್ರಾಂತಿ

B) ಓಣಂ

C) ಲೋಹರಿ

D) ತೇಜ್

B) 1 - B, 2 - C, 3 - D, 4 - A

D) 1 - D, 2 - A, 3 - C, 4 - B

48. Match the following:

1) Yakshagana

2) Kathakkali

3) Odissi

4) Manipuri

A) 1 - A, 2 - B, 3 - C, 4 - D

C) 1 - C, 2 - D, 3 - A, 4 - B

ಹೊಂದಿಸಿ ಬರೆಯಿರಿ :

1) ಯಕ್ಷಗಾನ

2) ಕಥಕ್ಕಳಿ

3) ಓಡಿಸಿ

4) ಮಣಿಪುರಿ

A) 1 - A, 2 - B, 3 - C, 4 - D

C) 1 - C, 2 - D, 3 - A, 4 - B

A) Orissa

B) Karnataka

C) Manipur

D) Kerala

B) 1 - B, 2 - D, 3 - A, 4 - C

D) 1 - D, 2 - A, 3 - B, 4 - C

A) ಒರಿಸ್ಸಾ

B) ಕರ್ನಾಟಕ

C) ಮಣಿಪುರ

D) ಕೇರಳ

B) 1 - B, 2 - D, 3 - A, 4 - C

D) 1 - D, 2 - A, 3 - B, 4 - C





49. Match the following:

1) Indian Ocean

2) Thar

3) Western Ghats

4) Shivalik Range

A) 1 - A, 2 - B, 3 - C, 4 - D

C) 1 - C, 2 - D, 3 - A, 4 - B

ಹೊಂದಿಸಿ ಬರೆಯಿರಿ :

1) ಹಿಂದೂ ಮಹಾ ಸಾಗರ

2) ಥಾರ

3) ಪಶ್ಚಿಮ ಘಟ್ಟಗಳು

4) ಶಿವಾಲಿಕ್ ಸಾಲುಗಳು

A) 1 - A, 2 - B, 3 - C, 4 - D

C) 1 - C, 2 - D, 3 - A, 4 - B

A) Forest 3

B) Sea 1

C) Mountains 4

D) Desert 2

B) 1 - B, 2 - C, 3 - D, 4 - A

D) 1 - B, 2 - D, 3 - A, 4 - C

50. Article 24 of Indian Constitution relates to \_\_\_\_\_

A) Child Labour

☒ Migrant Labour

B) Bonded Labour

D) Contract Labour

ಭಾರತದ ಸಂವಿಧಾನದ 24 ನೇ ವಿಧಿಯು \_\_\_\_\_ ಗೆ ಸಂಬಂಧಿಸಿದೆ.

A) ಬಾಲ ಕಾರ್ಮಿಕರು

C) ವಲಸೆ ಕಾರ್ಮಿಕರು

B) ಜೇತ ಕಾರ್ಮಿಕರು

D) ಒಪ್ಪಂದ ಕಾರ್ಮಿಕರು

51. Kalyana Karnataka is the name of \_\_\_\_\_ region.

A) Bangalore Karnataka

C) South Canara

☒ Mysore Karnataka

D) Hyderabad Karnataka

ಕಲ್ಯಾಣ ಕರ್ನಾಟಕ ಇದು \_\_\_\_\_ ಭಾಗದ ಹೆಸರು

A) ಬೆಂಗಳೂರು ಕರ್ನಾಟಕ

C) ದಕ್ಷಿಣ ಕನ್ನಡ

B) ಮೈಸೂರು ಕರ್ನಾಟಕ

D) ಹೈದರಾಬಾದ್ ಕರ್ನಾಟಕ

52. Anglo-Indians are \_\_\_\_\_ minorities.

☒ Racial

C) Religious

B) Linguistic

D) All the above

ಆಂಗ್ಲೋ-ಇಂಡಿಯನ್ನರು \_\_\_\_\_ ಅಲ್ಪಸಂಖ್ಯಾತರು

A) ಜನಾಂಗೀಯ

C) ಧಾರ್ಮಿಕ

B) ಭಾಷಾ

D) ಮೇಲಿನ ಎಲ್ಲವೂ

(15)

53. Match the following:

- 1) Islam
- 2) Christianity
- 3) Jainism
- 4) Buddhism

Codes :

- A) 1 - ii, 2 - iii, 3 - iv, 4 - i
- C) 1 - iv, 2 - i, 3 - ii, 4 - iii

ಹೊಂದಿಸಿ ಬರೆಯಿರಿ :

- 1) ಇಸ್ಲಾಂ ಧರ್ಮ
- 2) ಕ್ರೈಸ್ತ ಧರ್ಮ
- 3) ಜೈನ ಧರ್ಮ
- 4) ಬೌದ್ಧ ಧರ್ಮ

ಸಂಕೇತಗಳು:

- A) 1 - ii, 2 - iii, 3 - iv, 4 - i
- C) 1 - iv, 2 - i, 3 - ii, 4 - iii

- i) Mahaveera <sup>3</sup>
- ii) Gouthama Budha <sup>4</sup>
- iii) Prophet Mohammad <sup>1</sup>
- iv) Jesus Christ <sup>2</sup>

- B) 1 - iii, 2 - iv, 3 - i, 4 - ii
- D) 1 - i, 2 - ii, 3 - iii, 4 - iv

- i) ಮಹಾವೀರ
- ii) ಗೌತಮ ಬುದ್ಧ
- iii) ಪ್ರವಾದಿ ಮೊಹಮ್ಮದ್
- iv) ಯೇಸು ಕ್ರಿಸ್ತ

- B) 1 - iii, 2 - iv, 3 - i, 4 - ii
- D) 1 - i, 2 - ii, 3 - iii, 4 - iv

54. \_\_\_\_\_ advocated the Principles - Education, Agitation and Organization.

- A) Mahatma Gandhi
- C) Jawaharlal Nehru

- B) Dr. B. R. Ambedkar
- D) None of the above

ಶಿಕ್ಷಣ, ಪ್ರತಿಭಟನೆ ಮತ್ತು ಸಂಘಟನೆ ತತ್ವಗಳನ್ನು ಪ್ರತಿಪಾದಿಸಿದವರು \_\_\_\_\_

- A) ಮಹಾತ್ಮ ಗಾಂಧಿ
- C) ಜವಾಹರ್ ಲಾಲ್ ನೆಹರು

- B) ಡಾ. ಬಿ.ಆರ್. ಅಂಬೇಡ್ಕರ್
- D) ಯಾವುದೂ ಅಲ್ಲ

55. Match the following :

- 1) The Hindu Marriage Act
- 2) The Equal Remuneration Act
- 3) Dowry Prohibition Act
- 4) Child Labour (Prohibition & Regulation) Act

Codes :

- A) 1 - B, 2 - C, 3 - D, 4 - A
- C) 1 - C, 2 - B, 3 - A, 4 - D

ಹೊಂದಿಸಿ ಬರೆಯಿರಿ :

- 1) ಹಿಂದೂ ವಿವಾಹ ಕಾಯ್ದೆ
- 2) ಸಮಾನ ಸಂಭಾವನೆ ಕಾಯ್ದೆ
- 3) ವರದಕ್ಷಿಣೆ ನಿಷೇಧ ಕಾಯ್ದೆ
- 4) ಬಾಲ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ

ಸಂಕೇತಗಳು :

- A) 1 - B, 2 - C, 3 - D, 4 - A
- C) 1 - C, 2 - B, 3 - A, 4 - D

- A) 1961
- B) 1986 \*
- C) 1955
- D) 1976

- B) 1 - C, 2 - D, 3 - A, 4 - B
- D) 1 - A, 2 - B, 3 - C, 4 - D

- A) 1961
- B) 1986
- C) 1955
- D) 1976

- B) 1 - C, 2 - D, 3 - A, 4 - B
- D) 1 - A, 2 - B, 3 - C, 4 - D